



ಕಸೋಲ್ ಬೇಸ್ ಕ್ಯಾಂಪ್

ಅವರನ್ನೂ ದೂರ ಇಡುತ್ತಾರೆ.

ಗ್ರಹಣೆ ಇನ್ನೊಂದು ವಿಶೇಷವೆಂದರೆ ಇಲ್ಲಿ ಮಧ್ಯಪಾನ ಸಂಪೂರ್ಣ ನಿಷಿದ್ಧವಿದೆ. ಮಧ್ಯಪಾನ ಮಾಡುವವರಿಗೆ 5000 ರೂಪಾಯಿ ದಂಡ ವಿಧಿಸುತ್ತಾರೆ. ಪ್ರವಾಸಿಗರೂ ಕುಡಿಯುವಂತಿಲ್ಲ. ಇಲ್ಲಿ ಮದ್ಯ ಸೇವಿಸಿದರೆ ಮಾನಸಿಕ ಸ್ಥಿಮಿತ ಕಳೆದುಕೊಂಡು ಕಾಡು ಸೇರುತ್ತಾರಂತೆ!

ಐದನೇ ದಿನ ನಮ್ಮ ಚಾರಣ 9 ಕಿ.ಮೀ ದೂರದಲ್ಲಿರುವ ಪದ್ಮಿ ಎಂಬ ಕ್ಯಾಂಪ್ ತಲುಪಿತು. ಸಮುದ್ರ ಮಟ್ಟದಿಂದ 9300 ಅಡಿ ಎತ್ತರದ ಪದ್ಮಿಗೆ ಸಾಗುವ ದಾರಿ ಕಠಿಣವೂ ಅಲ್ಲ, ಸುಲಭವೂ ಅಲ್ಲ. ಪದ್ಮಿಯ ಸುತ್ತಲೂ ಬೆಟ್ಟದಿಂದ ಆವೃತವಾದ ಸಣ್ಣ ಹುಲ್ಲುಗಾವಲು. ಸಮತಟ್ಟಾದ ಪ್ರದೇಶ. ದನಕರುಗಳೂ ಸಾಕಷ್ಟಿವೆ. ಎಲ್ಲಿ ಹೋದರೂ ಅವು ನಮ್ಮನ್ನು ಹಿಂಬಾಲಿಸುತ್ತವೆ. ರಾತ್ರಿಯ ಹೊತ್ತು ವಿಪರೀತ ಚಳಿ.

ಮಿಂಗ್‌ತಾಜ್‌ನಲ್ಲಿ..

ಮಿಂಗ್‌ತಾಜ್ ಸಮುದ್ರ ಮಟ್ಟದಿಂದ 11200 ಅಡಿ ಎತ್ತರದಲ್ಲಿದೆ. ಶುರುವಿಗೆ ಒಂದು ಗಂಟೆ ಇಳಿಜಾರಿನಲ್ಲಿ ಸಾಗುವ ಚಾರಣ ಒಂದು ಸಣ್ಣ ಸೇತುವೆ ದಾಟಿದ ನಂತರ ಎತ್ತರದ ಪರ್ವತದ ಕಡೆಗೆ ಸಾಗುತ್ತದೆ. ಇಡೀ ಚಾರಣದಲ್ಲಿ ಹೆಚ್ಚಿನವರಿಗೆ ಆಯಾಸ, ಸುಸ್ತು, ಅನಾರೋಗ್ಯ ಕಾಡಿದ್ದರೆ ಈ ಮಿಂಗ್‌ತಾಜ್ ಟ್ರೆಕ್ಕಿಂಗ್ ಕಾರಣ. ಇದು ನಡೆದಷ್ಟೂ ಮುಗಿಯದ ದಾರಿ. ಒಂದು ಪರ್ವತ ಮುಗಿದ ಮೇಲೆ ಇನ್ನೊಂದು ಎದುರಾಗುತ್ತದೆ. ನನ್ನ ಬ್ಯಾಗ್‌ಅನ್ನು ನಮ್ಮ ಗೈಡ್‌ನ ಕೈಗೆ ಕೊಟ್ಟು ಕಷ್ಟದಲ್ಲಿ ಸಾವರಿಸಿಕೊಂಡು ನಡೆದೆ. ಮಿತ್ರರಾದ ದೇವರಾಜ್‌ಗೆ ತುಂಬಾ ತೊಂದರೆಯಾಗಿತ್ತು. ಅವರಿಗೆ ಒಂದು ಕಡೆ ಜ್ವರ, ಭೇದಿ ಮತ್ತು ಎತ್ತರದ ಪ್ರದೇಶದಲ್ಲಿ ಆಗುವಂತಹ ತೊಂದರೆಗಳು ಕಾಣಿಸಿದವು. ಅದರ ಪ್ರಭಾವ 3-4 ದಿನ ಅವರನ್ನು ನಿರಂತರವಾಗಿ ಕಾಡುತ್ತಿತ್ತು.

ಯಾರಿಗೆ ತೊಂದರೆ ಬಂದರೂ ಸ್ಥಳೀಯ ಗೈಡ್‌ಗಳು ಅವರ ಬ್ಯಾಗ್‌ಗಳನ್ನು ಹೊತ್ತುಕೊಂಡು ಕೈಹಿಡಿದು ನಡೆಸುತ್ತಿದ್ದರು. ನಮ್ಮ ಗುಂಪಿನ ಡಾಕ್ಟರ್ ಜಗನ್ನಾಥ ರೈ ಎಲ್ಲರನ್ನೂ ಪೋಷಿಸುತ್ತಿದ್ದರು. ಪ್ರಯಾಸದಿಂದ

ಮಿಂಗ್‌ತಾಜ್ ತಲುಪಿದೆವು. ಮಿಂಗ್ ಅಂದರೆ ಒಂದು ಬಗೆಯ ಹುಲ್ಲು, ತಾಜ್ ಎಂದರೆ ಪ್ರದೇಶ. ಈ ಕ್ಯಾಂಪ್ ಸ್ವಲ್ಪ ಇಳಿಜಾರು ಪ್ರದೇಶದಲ್ಲಿದೆ. ಮರಗಳು ವಿರಳ. ಗಳಿಗೆಗೊಮ್ಮೆ ಮಳೆ ಬರುತ್ತಿತ್ತು. ಎಲ್ಲಿ ನೋಡಿದರೂ ಕೆಸರು. ಸುಸ್ವಾಗಿ ಯಾರೂ ಟೆಂಟ್‌ನಿಂದ ಹೊರಬರಲಿಲ್ಲ.

ಏಳನೇ ದಿನದ ಕ್ಯಾಂಪ್ ನಗಾರುವಿಗೆ. ಇಲ್ಲಿಂದ 4 ರಿಂದ 5 ಗಂಟೆಯ ಟ್ರೆಕ್ಕಿಂಗ್. ಇಲ್ಲಿ ಸ್ವಲ್ಪ ಎತ್ತರದವರೆಗೆ ವಿರಳವಾಗಿ ಮರಗಳಿವೆ, ಬಳಿಕ ಹುಲ್ಲುಗಾವಲು. 15 ನಿಮಿಷಕ್ಕೊಮ್ಮೆ ವಾತಾವರಣ ಬದಲಾಗುತ್ತಿರುತ್ತದೆ. ಗಾಳಿ, ತುಂತುರು ಮಳೆ, ಬಿಸಿಲು, ಮೋಡ. ದೊಡ್ಡ ಬಂಡೆಯ ಸಂಧಿಯಲ್ಲಿ ಮಧ್ಯಾಹ್ನದ ಊಟ ಮಾಡಿ, ಒಂದೂವರೆ ಗಂಟೆಯ ಚಾರಣದ ನಂತರ ನಗಾರು ತಲುಪಿದೆವು. ಮರಗಳೇ ಇಲ್ಲದ ಪ್ರದೇಶಕ್ಕೆ ನಗಾರು ಎನ್ನುತ್ತಾರಂತೆ.

ಕಳೆದ 5 ದಿನಗಳ ಬಳಿಕ ಇಲ್ಲಿ ಮೊಬೈಲ್ ನೆಟ್‌ವರ್ಕ್ ಸಿಕ್ಕಿದ್ದರಿಂದ ಎಲ್ಲರೂ ಕೆಲಹೊತ್ತು ಬ್ಯುಸಿ ಟೆಂಟಿನ ಆವರಣ ಬಿಟ್ಟರೆ ಸುತ್ತಲಿನ ಪ್ರದೇಶವೆಲ್ಲಾ ಹಿಮಾವೃತ. ನಿತ್ಯ ಉಪಯೋಗಕ್ಕೆ ಹಿಮದ ನೀರನ್ನೇ ಬಳಸುತ್ತಾರೆ. ಬಿಸಿಲಿದ್ದರೆ ಹಿಮ ಕರಗಿ ಪೈಪ್‌ನಲ್ಲಿ ಬರುತ್ತದೆ. ಇಲ್ಲದಿದ್ದರೆ ಮಂಜುಗಡ್ಡೆಯನ್ನು ತುಂಡು ಮಾಡಿ ಮತ್ತೆ ಅದನ್ನು ಬಿಸಿ ಮಾಡಿ ಅಡುಗೆಗೆ ಬಳಸುತ್ತಾರೆ. ನಾವಿದ್ದಾಗ ಎಂದಿನಂತೆ ಮಳೆ ಇರಲಿಲ್ಲ. ಆದರೆ ವಿಪರೀತ ಗಾಳಿ.

ಸರ್‌ಪಾಸ್ ಟ್ರೆಕ್ಕಿಂಗ್

ಎಂಟನೇ ದಿನ ನಮ್ಮೆಲ್ಲರ ಕನಸಿನ ಸರ್‌ಪಾಸ್ ಟ್ರೆಕ್ಕಿಂಗ್. ಮುಂಜಾನೆ ಎರಡು ಗಂಟೆಗೆ ಥರಗುಟ್ಟುತ್ತಿರುವ ಚಳಿಯಲ್ಲಿ ಎದ್ದೆವು. ಟ್ರೆಕ್ಕಿಂಗ್ ಬಹಳ ದೀರ್ಘವಾದದ್ದರಿಂದ ಸಾಧಾರಣ ಬಿಸಿಲಿನ ಪ್ರಖರತೆಗೆ ಹಿಮಕರಗಿ ಹೆಜ್ಜೆಗಳು ಜಾರುವ ಮುನ್ನವೇ ಕಠಿಣ ಭಾಗವನ್ನು ಮುಗಿಸಬೇಕು. ಬೆಳಿಗ್ಗೆಯ ಮೂರೂವರೆಗೆ ನಡಿಗೆ ಶುರು. ಟಾರ್ಚ್ ಬೆಳಕಿನಲ್ಲಿ ಒಬ್ಬರ ಹಿಂದೆ ಒಬ್ಬರು ನಿಧಾನವಾಗಿ ಬೆಟ್ಟವನ್ನು ಹತ್ತುಬೇಕು. ಐದು ಗಂಟೆಗೆ ನಿಧಾನವಾಗಿ ಹಿಮ ಸುರಿಯಲು ಪ್ರಾರಂಭವಾಗಿ, ಕ್ರಮೇಣ ಜೋರಾಯಿತು. ಬೆಟ್ಟ ಹತ್ತುವಾಗ ಹಿಮದಲ್ಲಿ ಹೆಜ್ಜೆ ಜಾರುತ್ತಿತ್ತು. ಇಲ್ಲಿ ಸಾಮಾನ್ಯ ಷೂಗಳು ನಡೆಯುವುದಿಲ್ಲ. ಹಂಟರ್ ಅಥವಾ ಡೆಕೊಶ್ಲಾನ್ ಕಂಪನಿಯ ಷೂಗಳೇ ಬೇಕು. ನಿಧಾನವಾಗಿ